

॥ ನರಹರ್ಯಷ್ಟಕಮ್ ॥

ಓಮ್ ॥ ಯದ್ಧಿತಂ ತವ ಭಕ್ತಾನಾಮಸ್ಮಾಕಂ ನೃಹರೇ ಹರೇ ।  
ತದಾಶು ಕಾರ್ಯಂ ಕಾರ್ಯಜ್ಞ ಪ್ರಳಯಾರ್ಕಾಯುತಪ್ರಭ ॥ ೧ ॥

ರಟತ್ಸಟೋಗ್ರಭೃಕುಟೀಕರೋರಕುಟೀಕ್ಷಣ ।  
ನೃಪಂಚಾಸ್ಯ ಜ್ವಲಜ್ವಾಲೋಜ್ವಲಾಸ್ಯಾರೀನ್ ಹರೇ ಹರ ॥ ೨ ॥

ಉನ್ನದ್ಧಕರ್ಣವಿನ್ಯಾಸ ವಿವೃತಾನನ ಭೀಷಣ ।  
ಗತದೂಷಣ ಮೇ ಶತ್ರುನ್ ಹರೇ ನರಹರೇ ಹರ ॥ ೩ ॥

ಹರೇ ಶಿಖಿಶಿಖೋದ್ಭಾಸ್ವದುರುಕ್ರೂರನಖೋತ್ಕರ ।  
ಅರೀನ್ ಸಂಹರ ದಂಷ್ಟ್ರೋಗ್ರಸ್ಫುರಜ್ಜಿಹ್ವ ನೃಸಿಂಹ ಮೇ ॥ ೪ ॥

ಜಠರಸ್ಥಜಗಜ್ಜಾಲ ಕರಕೋಟ್ಯುದ್ಯತಾಯುಧ ।  
ಕಟಿಕಲ್ಪತಟಿತ್ಕಲ್ಪವಸನಾರೀನ್ ಹರೇ ಹರ ॥ ೫ ॥

ರಕ್ಷೋಧ್ಯಕ್ಷಬೃಹದ್ವಕ್ಷೋರೂಕ್ಷಕುಕ್ಷಿವಿದಾರಣ ।  
ನರಹರ್ಯಕ್ಷ ಮೇ ಶತ್ರುಪಕ್ಷಕಕ್ಷಂ ಹರೇ ದಹ ॥ ೬ ॥

ವಿಧಿಮಾರುತಶರ್ವೇಂದ್ರಪೂರ್ವಗೀರ್ವಾಣಪುಂಗವೈಃ ।  
ಸದಾ ನತಾಂಘ್ರಿದ್ವಂದ್ವಾರೀನ್ ನರಸಿಂಹ ಹರೇ ಹರ ॥ ೭ ॥

ಭಯಂಕರೋರ್ವಲಂಕಾರ ವರಹುಂಕಾರಗರ್ಜಿತ ।  
ಹರೇ ನರಹರೇ ಶತ್ರುನ್ಮಮ ಸಂಹರ ಸಂಹರ ॥ ೮ ॥

ವಾದಿರಾಜಯತಿಪ್ರೋಕ್ತಂ ನರಹರ್ಯಷ್ಟಕಂ ನವಮ್ ।  
ಪಠನ್ನೃಸಿಂಹಕೃಪಯಾ ರಿಪೂನ್ ಸಂಹರತಿ ಕ್ಷಣಾತ್ ॥ ೯ ॥

॥ ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ನರಹರ್ಯಷ್ಟಕಂ ಸಂಪೂರ್ಣಮ್ ॥